



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಮಂಗಳವಾರ, ೧೮, ಫೆಬ್ರವರಿ, ೨೦೨೫(ಮಾಘ, ೨೯, ಶಕವರ್ಷ, ೧೯೪೬) BENGALURU, TUESDAY, 18, FEBRUARY, 2025(MAGHA, 29, SHAKAVARSHA, 1946)	ಸಂ. ೧೦೫ No. 105
-----------------------	--	--------------------

ಕರ್ನಾಟಕ ಸರ್ಕಾರ

ಅಧಿಸೂಚನೆ

ಸಂಖ್ಯೆ:ನಅಇ 334 ಎಂಎಲ್‌ಆರ್ 2024, ಬೆಂಗಳೂರು, ದಿನಾಂಕ 17/02/2025

ಕರ್ನಾಟಕ ಪುರಸಭೆ ಕಾಯ್ದೆ 1964ರ ಕಲಂ 11 ರನ್ವಯ (Karnataka Act 22 of 1964) ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ: ಸಂವ್ಯಶಾಇ 13 ಶಾಸನ 2012, ಬೆಂಗಳೂರು, ದಿನಾಂಕ 30/08/2012 (Karnataka Act No. 32 of 2012) ರನ್ವಯ ಹಾಗೂ ಸರ್ಕಾರದ ಮಾರ್ಗಸೂಚಿ ಸಂಖ್ಯೆ:ನಅಇ 240 ಎಂಎಲ್‌ಆರ್ 2013, ದಿನಾಂಕ 18/12/2013 ಹಾಗೂ ತಿದ್ದುಪಡಿ ಆದೇಶ ಸಂಖ್ಯೆ:ನಅಇ 21 ಎಂಎಲ್‌ಆರ್ 2016, ದಿನಾಂಕ 09/02/2016ರಲ್ಲಿ ಸ್ಪಷ್ಟಪಡಿಸಿರುವಂತೆ, ಸರ್ಕಾರವು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ 2011ರ ಜನಗಣತಿಯನ್ನಾಧರಿಸಿ, ಕೋಲಾರ ಜಿಲ್ಲೆಯ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿಗೆ ವಾರ್ಡುಗಳನ್ನು ಕರಡು ಮೀಸಲಾತಿಯನ್ನು ಪ್ರಕಟಿಸಲಾಗಿದೆ.

ಈ ಅಧಿಸೂಚನೆಯ ಮೂಲಕ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿಗೆ ವಾರ್ಡುಗಳಿಗೆ ಕರಡು ಮೀಸಲಾತಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಲಾಗಿದೆ. ಈ ಅಧಿಸೂಚನೆಯನ್ನು ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 7 ದಿನಗಳ ತರುವಾಯ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಈ ಅಧಿಸೂಚನೆಗೆ ಸಂಬಂಧಿಸಿದಂತೆ ಯಾವುದೇ ಸಲಹೆ/ಆಕ್ಷೇಪಣೆಯನ್ನು ಸಲ್ಲಿಸಲು ಇಚ್ಛಿಸುವ ವ್ಯಕ್ತಿಗಳು ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ನಿಗದಿತ ದಿನಾಂಕಕ್ಕೆ ಮೊದಲು ಜಿಲ್ಲಾಧಿಕಾರಿ, ಕೋಲಾರ ಜಿಲ್ಲೆ ಇವರಿಗೆ ಸಲ್ಲಿಸಬೇಕೆಂದು ಈ ಮೂಲಕ ಸೂಚಿಸಲಾಗಿದೆ.

1. ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿಯ ವಾರ್ಡುಗಳ ಸಂಖ್ಯೆ: 17 (ಹದಿನೇಳು)
2. ಪ್ರತಿ ವಾರ್ಡಿಗೆ ತಲಾ ಒಂದು ಸ್ಥಾನವನ್ನು ಮೀಸಲಿಡಲಾಗಿದೆ.
3. ಪ್ರತಿ ವಾರ್ಡಿಗೆ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಹಿಂದುಳಿದ ವರ್ಗ/ ಸಾಮಾನ್ಯ ಸ್ಥಾನವನ್ನು ಮತ್ತು ಆಯಾ ವರ್ಗದ ಮಹಿಳೆಯರ ಸ್ಥಾನವನ್ನು ಅನುಬಂಧದ ಕಲಂ 3 ರಲ್ಲಿ ನಿಗದಿಪಡಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ
(ಟಿ.ಮಂಜುನಾಥ)
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ

ಅಧಿಸೂಚನೆ ಸಂಖ್ಯೆ:ನಅಇ 334 ಎಂಎಲ್ಆರ್ 2024, ದಿನಾಂಕ 17/02/2025ಕ್ಕೆ ಅನುಬಂಧ

ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ ಮತ್ತು ಹೆಸರು	ನಿಗದಿಪಡಿಸಲಾದ ಮೀಸಲಾತಿ
1	2	3
1	1 - ಚನ್ನಪ್ಪನಹಳ್ಳಿ, ಕುರುಬರಹಳ್ಳಿ	ಹಿಂದುಳಿದ ವರ್ಗ-ಎ (ಮಹಿಳೆ)
2	2 - ಬೆಟ್ಟಹೊಸಪುರ, ಮಂಜಲಿ	ಪರಿಶಿಷ್ಟ ಜಾತಿ
3	3 - ಚಿಕ್ಕವಲ್ಲಬ್ಬಿ	ಸಾಮಾನ್ಯ
4	4 - ಮಲಿಯಪ್ಪನಹಳ್ಳಿ	ಪರಿಶಿಷ್ಟ ಜಾತಿ (ಮಹಿಳೆ)
5	5 - ಕೆ. ಮಲ್ಲಂಡಹಳ್ಳಿ, ಚಂದ್ರಶೇಖರಪುರ, ಮಂಚಮಡಹಳ್ಳಿ	ಸಾಮಾನ್ಯ
6	6 - ಸುಳದೇನಹಳ್ಳಿ ವಿಶ್ವನಗರ	ಹಿಂದುಳಿದ ವರ್ಗ-ಎ
7	7 - ಮಡಿವಾಳ	ಸಾಮಾನ್ಯ (ಮಹಿಳೆ)
8	8 - ಕುರುಗಲ್-1	ಹಿಂದುಳಿದ ವರ್ಗ-ಬಿ
9	9 - ಕುರುಗಲ್-2	ಸಾಮಾನ್ಯ
10	10 - ಹಾರ್ಜಿನಹಳ್ಳಿ	ಸಾಮಾನ್ಯ
11	11 - ಪೆರ್ಜಿನಹಳ್ಳಿ ಪುರಹಳ್ಳಿ	ಪರಿಶಿಷ್ಟ ಜಾತಿ

12	12 - ಶಿಂಗಿಹಳ್ಳಿ ಮತ್ತು ಐ.ಬಿ.ಪ್ರದೇಶ	ಪರಿಶಿಷ್ಟ ಪಂಗಡ
13	13 - ಎ.ಬ್ಲಾಕ್-1	ಸಾಮಾನ್ಯ (ಮಹಿಳೆ)
14	14 - ಎ.ಬ್ಲಾಕ್-2	ಸಾಮಾನ್ಯ
15	15 - ಬಿ-1 ಬ್ಲಾಕ್-1	ಸಾಮಾನ್ಯ (ಮಹಿಳೆ)
16	16 - ಬಿ-1 ಬ್ಲಾಕ್-2	ಸಾಮಾನ್ಯ (ಮಹಿಳೆ)
17	17 - ಸಿ.ಬ್ಲಾಕ್	ಪರಿಶಿಷ್ಟ ಜಾತಿ (ಮಹಿಳೆ)

(ಟಿ.ಮಂಜುನಾಥ)

ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ